



ರಿಸಾಲಾ ನಂ.77

ತಖ್ವೀನ್ ಶುಧಾ

Anmol Heere (Kannada)

ಅನಮೋಲ ಹೀರ್

- ✿ ದಿನ ಕಾ ಎಲಾನ
- ✿ ಜನ್ಮತ ಮೆಂ ಭಿ ಅಘಾಸೋಸ !
- ✿ ಅನಮೋಲ ಲಮಾಹಾತ ಕಿ ಕದ್ರ
- ✿ ವಕ್ತ ಕಿ ಕದ್ರದಾನೋಂ ಕಿ ಇರ್ಶಾದಾತ
- ✿ ನಿಜಾಮುಲ ಅವಕಾತ ಕೀ ತರಕೀಬ ಬನಾ ಲಿಜಿಯೆ
- ✿ ಸುಬ್ಬ ಕೀ ಘಜೀಲತ
- ✿ ಸೋನೆ, ಜಾಗನೆ ಕಿ 15 ಮ-ದನೀ ಘೂಲ

ಅಜ್ಜ ಶೈಖಿ ತರೀಕತ ಅಮೀರೆ ಅಹಲೆ ಸುನ್ನತ ಬಾನಿಯೆ ದಾ'ವತೆ ಇಸ್ಲಾಮಿ ಹಫ್ಲರತ ಅಲ್ಲಾಮಾ ಮೌಲಾನಾ ಅಬು ಬಿಲಾಲ

ಮುಹಮ್ಮದ ಇಲ್ಯಾಸ ಅತ್ತಾರ ಕಾದಿಲೀ ರ-ಝವೀ

ترجمت
برکاتم العالیہ

ಮಕ್ತ-ಬತುಲ ಮದೀನಾ®

مکتبۃ الدینیہ®

www.dawateislami.net

أَلْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಅನಮೋಲ ಹೀರೆ¹

ಶೈತಾನ ಲಾಖಿ ಸುಸ್ತೀ ದಿಲಾವ ಯೆಹ ರಿಸಾಲಾ 24 ಸಫಹಾತ ಆಪ
ಆಖಿರ ತಕ ಭರೂರ ಪಡ ಲೀಜಿಯೆ ان شاء الله تعالى ದುನ್ಯಾ ವ ಆಖಿರತ
ಕಿ ಬೆ ಶುಮಾರ ಮನಾಫೆಅ ಹಾಸಿಲ ಹೋಂಗೆ ।

ದುರೂದ ಶರೀಫ ಕೀ ಫಙ್ಘೀಲತ

ಮೆರೆ ಆಕಾ ಆ'ಲಾ ಹಙ್ಘರತ, ಇಮಾಮೆ ಅಹಲೆ ಸುನ್ನತ,
ಮೌಲಾನಾ ಶಾಹ ಇಮಾಮೆ ಅಹಮದ ರಙ್ಘಾ ಖಾನ رَحْمَةُ الرَّحْمَنِ
ಫತಾವಾ ರ-ಙ್ಘವಿಯ್ಯಾ ಶರೀಫ ಜಿಲ್ದ 23 ಸಫಹಾ 122 ಪರ ನಕಲ
ಫರಮಾತೆ ಹೈಂ : ಹಙ್ಘರತೆ ಅಬುಲ ಮವಾಹಿಬ رَضِيَ اللهُ تَعَالَى عَنْهُ
ಫರಮಾತೆ ಥೆ ಮೈ ನೆ ಖ್ವಾಬ ಮೆ ರಸೂಲುಲ್ಲಾಹ صَلَّى اللهُ تَعَالَى عَلَيْهِ وَآلِهِ وَسَلَّمَ
ಕೋ ದೆಖಾ,ಹಙ್ಘೂರೆ ಅಕ್ದಸ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಮುರು ಸೆ
ಫರಮಾಯಾ ಕಿ “ ಕಿಯಾಮತ ಕೆ ದೀನ ತುಮ ಏಕ ಲಾಖಿ ಬಂದೋಂ
ಕೀ ಶಫಾಅತ ಕರೋಂಗೆ” ಮೈನೆ ಅರ್ಜ ಕೀ “ ಯಾ ರಸೂಲಲ್ಲಾಹ
صَلَّى اللهُ تَعَالَى عَلَيْهِ وَآلِهِ وَسَلَّمَ ! ಮೈ ಕೈಸೆ ಕಾಬಿಲ ಹುವಾ ?” ಇರ್ಶಾದ
ಫರಮಾಯಾ : “ ಇಸ ಲಿಯೆ ಕಿ ತುಮ ಮುರು ಪರ ದುರೂದ ಪಡ ಕರ
ಇಸ ಕಾ ಸವಾಬ ಮುರು ನಜ್ರ ಕರತೆ ಹೋ । ” ಸವಾಬ ನಜ್ರ ಕರನೆ ಕಾ

1 ಯೆಹ ಬಯಾನ ಅಮೀರೆ ಅಹಲೆ ಸುನ್ನತ رَحْمَةُ الرَّحْمَنِ ನೆ ತಬ್ಲೀಗೆ ಕುರಆನೋ ಸುನ್ನತ ಕೀ ಅಲಮಗೀರ
ಗೈರ ಸಿಯಾಸೀ ತಹರೀಕ “ ದಾ'ವತೆ ಇಸ್ಲಾಮೀ ಕೆ ತೀನ ರೋಙ್ಘಾ ಸುನ್ನತೋಂ ಭರೆ ಇಜ್ಜಿಮಾ (25 ಸ-
ಫರುಲ ಮುಙ್ಘಫರ ಸ. 1430 ಹಿ./2009) ಮೆ ಸಹರಾವ ಬಾಬುಲ ಮದೀನಾ ಕರಾಚೀ ಮೆ ಫರಮಾಯಾ।
ಙ್ಘೂರೀ ಙ್ಘೂರೀ ತರಮಿಮ ಕೆ ಸಾಥ ತಹರೀರನ ಹಾಙ್ಘರೆ ಖಿದಮತ ಹೈ ।

ಫರಮಾನೆ ಮುಸ್ತಫಾ ﷺ ಜೋ ಶಖ್ಲಿ ಮುರು ಪರ ದುರೂದ ಪಾಕ ಪಡನಾ ಬೂಲ
ಗಯಾ ವೋಹ ಜನ್ಮತ ಕಾ ರಾಸ್ತಾ ಭೂಲ ಗಯಾ ।

ತರೀಕಾ ಯೆಹ ಕಿ ಪಡತೆ ಹೈ ವಕ್ತ ಸವಾಬ ನಜ್ರ ಕರನೆ ಕೀ ದಿಲ ಮೆ ನಿಯ್ಯತ
ಕರ ಲೆ ಯಾ ಪಡನೆ ಸೆ ಕಲ್ಲ ಯಾ ಬಾ'ದ ಭಬಾಬ ಸೆ ಭೀ ಕಹ ಲೆ ಕಿ ಇಸ
ದುರೂದ ಶರೀಫ್ ಕಾ ಸವಾಬ ಜನಾಬೆ ರಿಸಾಲತ ವುಆಬ
ﷺ ಕೀ ನಜ್ರ ಕರತಾ ಹೂಂ ।

صَلُّوا عَلَى الْحَبِيبِ ! صَلَّى اللهُ تَعَالَى عَلَيَّ وَمُحَمَّدٍ

ಕಹತೆ ಹೈಂ, ಎಕ ಬಾದಶಾಹ ಅಪನೆ ಮುಸಾಹಿಬೋಂ ಕೆ ಸಾಥ
ಕಿಸೀ ಬಾಗ ಕೆ ಕರೀಬ ಸೆ ಗುಜರ ರಹಾ ಥಾ ಕಿ ಉಸ ನೆ ದೆಖಾ ಬಾಗ ಮೆ
ಸೆ ಕೋಈ ಶಖ್ಲಿ ಸಂಗರೆಚೆ (ಯಾ'ನೀ ಛೋಟೆ ಛೋಟೆ ಪತ್ಥರ) ಫಂಕ
ರಹಾ ಹೈ, ಎಕ ಸಂಗರೆಚಾ ಖುದ ಇಸ ಕೋ ಭೀ ಆ ಕರ ಲಗಾ । ಉಸ
ನೆ ಖುದ್ದಾಮ ಕೋ ದೌಡಾಯಾ ಕಿ ಜಾ ಕರ ಸಂಗರೆಚೆ ಫಂಕನೆ ವಾಲೆ
ಕೋ ಪಕಡ ಕರ ಮೆರೆ ಪಾಸ ಹಾಚಿರ ಕರೋ, ಚುನಾಂಚೆ ಖುದ್ದಾಮ ನೆ
ಎಕ ಗಂವಾರ ಕೋ ಹಾಚಿರ ಕರ ದಿಯಾ ? ಬಾದಶಾಹ ನೆ ಕಹಾ : ಯೆಹ
ಸಂಗರೆಚೆ ತುಮ ನೆ ಕಹಾಂ ಸೆ ಹಾಸಿಲ ಕಿಯೆ ಉಸ ನೆ ಡರತೆ ಕಹಾ : ಮೈ
ವೀರಾನೆ ಮೆ ಸೈರ ಕರ ರಹಾ ಥಾ ಕಿ ಮೆರೀ ನಜರ ಇನ ಖೂಬ ಸೂರತ
ಸಂಗರೆಚೋ ಪರ ಪಡೀ, ಮೈ ನೆ ಇನ ಕೋ ರೋಲೀ ಮೆ ಭರ ಲಿಯಾ,
ಇಸ ಕೆ ಬಾ'ದ ಫಿರತಾ ಫಿರತಾ ಇಸ ಬಾಗ ಮೆ ಆ ನಿಕಲಾ ಔರ ಫಲ ತೋಡನೆ
ಕೆ ಲಿಯೆ ಯೆಹ ಸಂಗರೆಚೆ ಇಸ್ತಿ'ಮಾಲ ಕರ ಲಿಯೆ । ಬಾದಶಾಹ ನೆ ಕಹಾ
: ತುಮ ಇನ ಸಂಗರೆಚೋ ಕೀ ಕೀಮತ ಜಾನತೆ ಹೋ ? ಉಸ ನೆ ಅರ್ಜ್
ಕೀ : ನಹೀ । ಬಾದಶಾಹ ಬೋಲಾ : ಯೆಹ ಪತ್ಥರ ಕೆ ಟುಕಡೆ ದರ ಅಸ್ಸ
ಅನಮೋಲ ಹೀರೆ ಥೆ, ಜಿನ್ಹೆ ತುಮ ನಾದಾನೀ ಕೆ ಸಬಬ ಛಾಎಅ ಕರ ಚುಕೆ।
ಇಸ ಪರ ವೋಹ ಶಖ್ಲಿ ಅಫ್ಸೋಸ ಕರನೆ ಲಗಾ । ಮಗರ ಅಬ ಉಸ ಕಾ

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ಎಕ ಬಾರ ದುರೂದೆ ಪಾಕ ಪಡಾ
ಅಲ್ಲಾಹ ತಆಲಾ ಉಸ ಪರ ದಸ ರಹಮತೆಂ ಭೆಜತಾ ಹೈ ।

ಅಫ್‌ಸೋಸ ಕರನಾ ಬೆಕಾರ ಧಾ ಕಿ ವೋಹ ಅನಮೋಲ ಹೀರೆ ಉಸ
ಕೆ ಹಾಥ ಸೆ ನಿಕಲ ಚುಕೆ ಥೆ ।

ಜಿಂದಗೀ ಕೆ ಲಮ್‌ಹಾತ ಅನಮೋಲ ಹೀರೆ ಹೈಂ

ಮೀತೆ ಮೀತೆ ಇಸ್ಲಾಮೀ ಭಾಇಯೋ ! ಇಸೀ ತರಹ ಹಮಾರೀ
ಜಿಂದಗೀ ಕೆ ಲಮ್‌ಹಾತ ಭೀ ಅನಮೋಲ ಹೀರೆ ಹೈಂ ಅಗರ ಇನ
ಕೋ ಹಮ ನೆ ಬೆಕಾರ ಜ್ಞಾವಅ ಕರ ದಿಯಾ ತೋ ಹಸರತ ವ
ನದಾಮತ ಕೆ ಸಿವಾ ಕುಛ ಹಾಥ ನ ಆಎಗಾ ।

ದಿನ ಭರ ಖೆಲೋಂ ಮೆ ಖಾಕ ಉಡಾಕಾ

ಲಾಜ ಆಕಾ ನ ಜರ್ನೋ ಕೀ ಹಂಸೀ ಸೆ

ಅಲ್ಲಾಹ ﷻ ನೆ ಇನಸಾನ ಕೋ ಎಕ ಮುಕರ್ರರಾ ವಕ್ತೆ ಕೆ ಲಿಯೆ
ಖಾಸ ಮಕ್‌ಸದ ಕೆ ತಹತ ಇಸ ದುನ್‌ಯಾ ಮೆ ಭೆಜಾ ಹೈ । ಚುನಾಂಚೆ
ಪಾರಹ 18 ಸೂ-ರತುಲ ಮುಅಮಿನೂನ ಆಯತ ನಂಬರ 115 ಮೆ
ಇರ್ಶಾದ ಹೋತಾ ಹೈ :

فَوَيْلٌ لِلْمُصَلِّينَ

ತರ-ಜ-ಮವಿ ಕಂಜುಲ ಈಮಾನ : ತೋ ಕ್ಯಾ ಯೆಹ

ಸಮಝತೆ ಹೋ ಕಿ ಹಮ ನೆ ತುಮ್ಮೆ ಬೆಕಾರ ಬನಾಯಾ

۞ وَالَّذِينَ لَا يَرْجُونَ

ಔರ ತುಮ್ಮೆ ಹಮಾರೀ ತರಫ ಫಿರನಾ ನಹೀ ।

“ಖಿಫಾಇನುಲ ಇರಫಾನ ” ಮೆ ಇಸ ಆಯತೆ ಮುಕದ್ದಸಾ ಕೆ ತಹತ
ಲಿಖಾ ಹೈ : ಔರ (ಕ್ಯಾ ತುಮ್ಮೆ) ಆಖಿರತ ಮೆ ಜಫಾ ಕೆ ಲಿಯೆ ಉಠನಾ
ನಹೀ ಬಲಕಿ ತುಮ್ಮೆ ಇಬಾದತ ಕೆ ಲಿಯೆ ಪೈದಾ ಕಿಯಾ ಕಿ ತುಮ ಪರ
ಇಬಾದತ ಲಾಝಿಮ ಕರೆಂ ಔರ ಆಖಿರತ ಮೆ ತುಮ ಹಮಾರೀ ತರಫ
ಲೌಟ ಕರ ಆಓ ತೋ ತುಮ್ಮೆ ತುಮ್ಮಾರೆ ಆ'ಮಾಲ ಕೀ ಜಫಾ ದೆಂ ।

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ಸೌ ಮರತಬಾ ದುರೂದೆ ಪಾಕ ಪಡಾ
ಅಲ್ಲಾಹ ತಅಲಾ ಉಸ ಪರ ಸೌ ರಹಮತೆಂ ಭೆಜತಾ ಹೈ ।

ಮೌತ ವ ಹಯಾತ ಕೀ ಪೈದಾಇಶ ಕಾ ಸಬಬ ಬಯಾನ
ಕರತೆ ಹುವ ಪಾರಹ 29 ಸೂ-ರತುಲ ಮುಲ್ಕ ಆಯತ ನಂಬರ 2
ಮೆ ಇರ್ಶಾದ ಹೋತಾ ಹೈ :

الذِي خَلَقَ الْمَوْتَ وَالْحَيَاةَ

ತರ-ಜ-ಮವ ಕಂಜುಲ ಈಮಾನ : ವೋಹ ಜಿಸ ನೆ
ಮೌತ ಔರ ಜಿಂದಗೀ ಪೈದಾ ಕೀ ತುಮ್ಮಾರೀ ಛಾಂಚ

لِيُبَلِّغَكُمْ إِلَيْكُمْ أَحْسَنُ عَمَلًا

ಹೋ ತುಮ ಮೆ ಕಿಸ ಕಾ ಕಾಮ ಜಿಯಾದಾ ಅಜ್ಜಾ ಹೈ

ಜಿಂದಗೀ ಕಾ ವಕ್ತ ಥೋಡಾ ಹೈ

ಮೀರೆ ಮೀರೆ ಇಸ್ಲಾಮೀ ಭಾಇಯೋ ! ಮಝ್‌ಕೂರಾ ದೋ-
ಆಯಾತ ಕೆ ಇಲಾವಾ ಭೀ ಕುರಆನೆ ಪಾಕ ಮೆ ದೀಗರ ಮಕಾಮಾತ
ಪರ ತಖ್‌ಲೀಕೆ ಇನಸಾನೀ ಯಾ'ನೀ ಇನಸಾನ ಕೀ ಪೈದಾಇಶ ಕಾ ಮಕ್‌ಸದ
ಬಯಾನ ಕಿಯಾ ಗಯಾ ಹೈ । ಇನಸಾನ ಕೋ ಇಸ ದುನ್‌ಯಾ ಮೆ
ಬಹುತ ಮುಖ್ತಿಸರ ಸೆ ವಕ್ತ ಕೆ ಲಿಯೆ ರಹನಾ ಹೈ ಔರ ಇಸ ವಕ್ತೆ ಮೆ ಇಸೆ
ಕಬ್ರೋ ಹಶರ ಕೀ ತವೀಲ ತರೀನ ಮುಆ-ಮಲಾತ ಕೆ ಲಿಯೆ ತಯ್ಯಾರೀ
ಕರನೀ ಹೈ ಲಿಹಾಞ್ಞಾ ಇನಸಾನ ಕಾ ವಕ್ತ ಬೆಹದ ಕೀಮತೀ ಹೈ । ವಕ್ತ ಎಕ ತೆಜ್ಜ
ರಫ್ತಾರ ಗಾಡೀ ಕೀ ತರಹ ಫರ್ಫಟಿ ಭರತಾ ಹುವಾ ಜಾ ರಹಾ ಹೈ ನ ರೋಕೆ
ರುಕ್ತಾ ಹೈ ನ ಪಕಡನೆ ಸೆ ಹಾಥ ಆತಾ ಹೈ, ಜೋ ಸಾಂಸ ಎಕ ಬಾರ ಲೆ
ಲಿಯಾ ವೋಹ ಪಲಟ ಕರ ನಹೀ ಆತಾ । ಚುನಾಂಚೆ

ಸಾಂಸ ಕೀ ಮಾಲಾ

ಹಜರತೆ ಸಯ್ಯಿದುನಾ ಹಸನೆ ಬಸರೀ
ﷺ ಫರಮಾತೆ ಹೈಂ : ಜಲ್ದಿ ಕರೋ ! ಜಲ್ದೀ ಕರೋ!
ತುಮ್ಮಾರೀ ಜಿಂದಗೀ ಕ್ಯಾ ಹೈ ? ಯೆಹೀ ಸಾಂಸ ತೋ ಹೈ ಕೆ

ಫರಮಾನೆ ಮುಸ್ತಫಾ ﷺ ತುಮ ಜಹಾಂ ಭೀ ಹೋ ಮುಝು ಪರ ದುರೂದ ಪಡೋ
ಕಿ ತುಮ್ಮಾರಾ ದುರೂದ ಮುಝು ತಕ ಪಂಹೂಚತಾ ಹೈ ।

ಅಗರ ರುಕ ಜಾವಂ ತೋ ತುಮ್ಮಾರೆ ಉನ ಆಮಾಲ ಕಾ ಸಿಲಸಿಲಾ
ಭೀ ಮುನ್‌ಕತೆಅ ಹೋ ಜಾವ ಜಿನ ಸೆ ತುಮ ಅಲ್ಲಾಹ ﷻ ಕಾ
ಕುರ್ಬ ಹಾಸಿಲ ಕರತೆ ಹೋ । ಅಲ್ಲಾಹ ﷻ ಉಸ ಶಖ್ನಿ ಪರ
ರಹಮ ಫರಮಾವ ಜಿಸ ನೆ ಅಪನಾ ಜಾವಞಾ ಲಿಯಾ ಔರ ಅಪನೆ
ಗುನಾಹೋಂ ಪರ ಚಂದ ಆಂಸೂ ಬಹಾವ । ಯೆಹ ಕಹನೆ ಕೆ
ಬಾ'ದ ಅಪ ﷻ ನೆ ಪಾರಹ 16 ಸೂರವ ಮರಯಮ
ಕೀ ಆಯಾತ ನಂಬರ 84 ತಿಲಾವತ ಫರಮಾಈ : **كَيْفَ تَعْبُدُونَ**
ತರ-ಜ-ಮವ ಕಂಜುಲ ಈಮಾನ : ಔರ ಹಮ ತೋ ಇನ ಕೀ ಗಿನತೀ
ಪೂರೀ ಕರತೆಂ ಹೈಂ ।

ಹಜ್ಜತುಲ ಇಸ್ಲಾಮ ಹಜ್ಜರತೆ ಸಯ್ಯಿದುನಾ ಇಮಾಮ ಮುಹಮ್ಮದ
ಬಿನ ಮುಹಮ್ಮದ ಗಞಾಲೀ ﷺ ಫರಮಾತೆ ಹೈಂ : ಯಹಾಂ
ಗಿನತೀ ಸೆ ಸಾಂಸೋ ಕೀ ಗಿನತೀ ಮುರಾದ ಹೈ ।

(ಎಹಯಾಉಲ ಉಲೂಮ, ಜಿ.4 ಸ. 205, ದಾರೆ ಸಾದಿರ ಬೈರೂತ)

ಯೆಹ ಸಾಂಸ ಕೀ ಮಾಲಾ ಅಬ ಬಸ ಟೂಟನೆ ವಾಲೀ ಹೈ
ಗಘಾಲತ ಸೆ ಮಗರ ದಿಲ ಕ್ಯೂಂ ಬೆದಾರ ನಹೀ ಹೋತಾ
“ದಿನ” ಕಾ ಎಲಾನ

ಹಜ್ಜರತೆ ಸಯ್ಯಿದುನಾ ಇಮಾಮ ಬೈಹಕೀ ﷺ
“ಶು-ಅಬುಲ ಈಮಾನ” ಮೆ ನಕಲ ಕರತೆ ಹೈ : ತಾಜದಾರೆ ಮದೀನಾ
ﷺ ಕಾ ಫರಮಾನೆ ಇಬ್ರತ ನಿಶಾನ ಹೈ : ರೋಞಾನಾ
ಸುಬ್ಬ ಜಬ ಸೂರಜ ತುಲೂಅ ಹೋತಾ ಹೈ ತೋ ಉಸ

ಫರಮಾನೆ ಮುಸ್ತಫಾ ﷺ ಮುರು ಪರ ದುರೂದೆ ಪಾಕ ಕೀ ಕಸರತ ಕರೋ ಬೆರಕ
ಯೆಹ ತುಮ್ಮಾರೆ ಲಿಯೆ ತಹಾರತ ಹೈ

ಅಚಾನಕ ಮೌತ ಆ ಜಾತೀ ಹೈ

ಅಪನೆ ವಕ್ತ ಕೋ ಫುಜೂಲಿಯಾತ ಮೆ ಬರಬಾದ ಕರನೆ
ವಾಲೋಂ! ಗೌರ ಕರೋ ಜಿಂದಗೀ ಕಿಸ ಕದರ ತೆಜ್ಜ ರಫ್ತಾರೀ ಕೆ
ಸಾಥ ಗುಜರತೀ ಜಾ ರಹೀ ಹೈ | ಬಾರಹಾ ಆಪ ನೆ ದೆಖಾ ಹೋಗಾ
ಕೆ ಅಚ್ಛಾ ಭಲಾ ಡೆಲಡೋಲ ವಾಲಾ ಇನ್‌ಸಾನ ಅಚಾನಕ ಮೌತ ಕೆ
ಘಾಟ ಉತರ ಜಾತಾ ಹೈ, ಅಬ ಕಬ್ರ ಮೆ ಉಸ ಪರ ಕ್ಯಾ ಬೀತ
ರಹೀ ಹೈ ಇಸ ಕಾ ಅಂದಾಝಾ ಹಮ ನಹೀ ಕರ ಸಕ್ತೆ ಅಲಬತ್ತಾ
ಖುದ ಉಸ ಪರ ಜಿಂದಗೀ ಕಾ ಹಾಲ ಖುಲ ಚುಕಾ ಹೋಗಾ ಕೆ :

ಕಿತನೀ ಬೆ ಎತಿಬಾರ ಹೈ ದುನ್‌ಯಾ ಮೌತ ಕಾ ಇಂತಿಝಾರ ಹೈ ದುನ್‌ಯಾ
ಗರ್ಜೆ ಝಾಹಿರ ಮೆ ಸೂರತೆ ಗುಲ ಹೈ ಪರ ಹಕೀಕತ ಮೆ ಖಾರ ಹೈ ದುನ್‌ಯಾ

ಏ ದುನ್‌ಯಾ ಕೆ ಮಾಲ ಕೆ ಮತವಾಲೋ ! ಜಮುವ ಮಾಲ
ಹೀ ಕೋ ಅಪನೀ ಜಿಂದಗೀ ಕಾ ಮಕ್‌ಸದೆ ವಹೀದ ಸಮರುನೆ
ವಾಲೋ ! ಜಲ್ದೀ ಜಲ್ದೀ ಅಪನೀ ಆಖಿರತ ಕೀ ತಯ್ಯಾರೀ ಕರ ಲೋ
ಕಹೀಂ ಏಸಾ ನ ಹೋ ಕೆ ರಾತ ಭಲೆ ಚಂಗೆ ಸೋನೆ ಕೆ ಬಾ ವುಜೂದ
ಸುಬ್ಹ ತುಮ್ಮೆ ಅಂಥೆರೀ ಕಬ್ರ ಮೆ ಡಾಲ ದಿಯಾ ಜಾವ | ಲಿಲ್ಲಾಹ !
ಗಫ್ಲಾಲತ ಕೀ ನೀಂದ ಸೆ ಬೆದಾರ ಹೋ ಜಾಟ್! ಅಲ್ಲಾಹ್ ಪಾರಹ
17 ಸೂರ-ತುಲ ಅಂಬಿಯಾಅ ಕೀ ಪಹಲೀ ಆಯಾತ ಮೆ ಇರ್ಶಾದ
ಫರಮಾತಾ ಹೈ :

ತರ-ರಜ-ಮುವ ಕಂಬುಲ ಈಮಾನ : ಲೋಗೋಂ

اِقْتَرَبَ لِلنَّاسِ حِسَابُهُمْ ۗ كَا ۙ ಹಿಸಾಬ ನಝ್ದೀಕ ಔರ ವೋಹ ಗಫ್ಲಾಲತ ಮೆ

هُمۡ فِي عَقْلِهِمْ عَرَضُونَ ۗ ಮುಂಹ ಫೈರ ಹೈ !

ಫರಮಾನೆ ಮುಸ್ತಫಾ ﷺ ಜಿಸನೆ ಕಿತಾಬ ಮೆ ಮುರುಝ ಪರ ದುರೂದೆ ಪಾಕ ಲಿಖಾ
ತೋ ಜಬ ತಕ ಮೆರಾ ನಾಮ ಉಸ ಮೆ ರಹೆಗಾ ಫಿರಿಶ್ತೆ ಉಸ ಕೆ ಲಿಯೆ ಇಸ್ತಿಫಫಾರ ಕರತೆ ರಹೆಂಗೆ

ಎಕ ರೋಂಕೆ ಮೆ ಇಧರ ಸೆ ಉಧರ

ಚಾರ⁴ ದಿನ ಕೀ ಬಹಾರ ಹೈ ದುನ್ಯಾ ಹೈ

ಜನ್ನತ ಮೆ ಭೀ ಅಫ್ಸೋಸ !

ಮೀತೆ ಮೀತೆ ಇಸ್ಲಾಮೀ ಭಾಇಯೋ ! ಹಮೆ ಅಪನೆ ವಕ್ತ
ಕೀ ಕದ್ರ ಪೆಹಚಾನನೀ ಜರೂರೀ ಹೈ, ಫಾಲತೂ ವಕ್ತ ಗುಜರನಾ
ಕಿತನೆ ಬಡೆ ನುಕಸಾನ ಕೀ ಬಾತ ಹೈ ವೋಹ ಇಸ ಹದೀಸೆ ಮುಬಾರಕ
ಸೆ ಸಮರ್ಪಿಯೆ ಚುನಾಂಚೆ ತಾಜದಾರೆ ಮದೀನಾ ﷺ
ಕಾ ಫರಮಾನೆ ಬಾ ಕರೀನಾ ಹೈ : “ ಅಹಲೆ ಜನ್ನತ ಕೋ ಕಿಸೀ
ಚೀಝ ಕಾ ಭೀ ಅಫ್ಸೋಸ ನಹೀ ಹೋಗಾ ಸಿವಾವ ಉಸ ಸಾಅತ
(ಯಾ'ನೀ ಫಾಡೀ) ಕೆ ಜೋ (ದುನ್ಯಾ ಮೆ) ಅಲ್ಲಾಹ ﷻ ಕೆ
ಜಿಕ್ರ ಕೆ ಬಿಗೈರ ಗುಜರ ಗಈ !”

(ಅಲ ಮೋ'ಜಮುಲ ಕಬೀರ, ಜಿ. 20, ಸ. 93,94, ಹದೀಸ : 172, ದಾರೋ
ಎಹಯಾಉಲರಾಸಿಲ ಅ-ರಬೀ ಬೈರೂತ)

ಕಲಮ ಕಾ ಕತ

ಹಾಫಿಝ ಇಬ್ನೈ ಅಸಾಕಿರ “ ತಬಯಿನು ಕಞಿಬಿಲ ಮುಫ್ತರೀ”
ಮೆ ಫರಮಾತೆ ಹೈ : (ಪಾಂಚವೀ ಸದೀ ಕೆ ಮಶಹೂರ ಬುರ್ಜುಗ)ಹಞರತೆ
ಸಯ್ಯಿದುನಾ ಸಲೀಮ ರಾಞೀ ﷺ; ಕಾ ಕಲಮ ಜಬ ಲಿಖಿತೆ
ಫಿಸ ಜಾತಾ ತೋ ಕತ ಲಗಾತೆ (ಯಾ'ನೀ ನೋಕ ತರಾಶತೆ) ಹುವ
(ಅಗರ್ಚೆ ದೀನೀ ತಹರೀರ ಕೆ ಲಿಯೆ ಯೆಹ ಭೀ ಸವಾಬ ಕಾ ಕಾಮ ಹೈ
ಮಗರ ಪಂಥ ದೋ ಕಾಜ ಕೆ ಮಿಸದಾಕ) ಜಿಕ್ರುಲ್ಲಾಹ ಶೂ-ರೂಅ ಕರ
ದೆತೆ ತಾಕಿ ವಕ್ತ ಸಿಫ್ ಕತ ಲಗಾತೆ ಹುವ ಹೀ ಸರ್ಫ ನ ಹೋ !

ಫರಮಾನೆ ಮುಸ್ತಫಾ ﷺ ಮುಝು ಪರ ಕಸರತ ಸೆ ದುರೂದೆ ಪಾಕ ಪಡೋ ಬೆರಕ
ತುಮ್ಮಾರಾ ಮುಝು ಪರ ದುರೂದೆ ಪಾಕ ಪಡನಾ ತುಮಾರೆ ಗುನಾಹೋ ಕೆ ಲಿಯೆ ಮಗ್ಫಿರತ ಹೈ ।

ಜನ್ನತ ಮೆ ದರಖ್ತೆ ಲಗವಾಇಯೆ

ವಕ್ತ ಕೀ ಅಹಮ್ಮಿಯ್ಯತ ಕಾ ಇಸ ಬಾತ ಸೆ ಅಂದಾಜ್ ಲಗಾಇಯೆ
ಕಿ ಅಗರ ಆಪ ಚಾಹೆಂ ತೋ ಇಸ ದುನ್ಯಾ ಮೆ ರಹತೆ ಹುಎ
ಸಿಫ್ ಎಕ ಸೆಕಂಡ ಮೆ ಜನ್ನತ ಕೆ ಅಂದರ ಎಕ ದರಖ್ತೆ ಲಗವಾ
ಸಕತೆ ಹೈಂ ಔರ ಜನ್ನತ ಮೆ ದರಖ್ತೆ ಲಗವಾನೆ ಕಾ ತರೀಕಾ ಭೀ
ನಿಹಾಯತ ಹೀ ಆಸಾನ ಹೈ ಚುನಾಂಚೆ “ಇಬನೆ ಮಾಜಹ ಶರೀಫ್”
ಕೀ ಎಕ ಹದೀಸೆ ಪಾಕ ಕೆ ಮುತಾಬಿಕ ಇನ ಚಾರೋಂ ಕಲಿಮಾತ
ಮೆ ಸೆ ಜೋ ಭೀ ಕಲಿಮಾ ಕಹೆಂ ಜನ್ನತ ಮೆ ಎಕ ದರಖ್ತೆ ಲಗಾ
ದಿಯಾ ಜಾವಗಾ । ವೋಹ ಕಲಿಮಾತ ಯೆಹ ಹೈ :

(1) ﷻ (2) ﷻ (3) ﷻ (4) ﷻ ।

(ಸು-ನನೆ ಇಬ್ನೆ ಮಾಜಹ, ಜಿ. 4, ಸ. 252, ಹದೀಸ : 3807, ದಾರುಲ ಮಾ'ರಿಫಹ ಬೈರುತ)

ದುರೂದ ಶರೀಫ ಕೀ ಫಜೀಲತ

ಮೀತೆ ಮೀತೆ ಇಸ್ಲಾಮೀ ಭಾಇಯೋ ! ದೆಖಾ ಆಪ ನೆ ! ಜನ್ನತ ಮೆ ದರಖ್ತೆ
ಲಗವಾನಾ ಕಿಸ ಕದರ ಆಸಾನ ಹೈ ! ಅಗರ ಬಯಾನ ಕರ್ದಾ ಚಾರೋಂ
ಕಲಿಮಾತ ಮೆ ಸೆ ಎಕ ಕಲಿಮಾ ಕಹೆಂ ತೋ ಎಕ ಔರ ಅಗರ ಚಾರೋಂ
ಕಹ ಲೆಂಗೆ ತೋ ಜನ್ನತ ಮೆ ಚಾರ ದರಖ್ತೆ ಲಗ ಜಾವಂಗೆ । ಅಬ ಆಪ ಹೀ
ಗೌರ ಫರಮಾಇಯೆ ಕಿ ವಕ್ತ ಕಿತನಾ ಕೀಮತೀ ಹೈ ಕಿ ಜ್ಞಬಾನ ಕೋ
ಮಾ'ಮೂಲೀ ಸೀ ಹ-ರ-ಕತ ದೆನೆ ಸೆ ಜನ್ನತ ಮೆ ದರಖ್ತೆ ಲಗ ಜಾತೆ ಹೈಂ
ತೋ ಏ ಕಾಶ ! ಫಾಲತೂ ಬಾತೋಂ ಕೀ ಜಗಹ ﷻ
ಕಾ ವಿದ್ ಕರ ಕೆ ಹಮ ಜನ್ನತ ಮೆ ಬೆ ಶುಮಾರ ದರಖ್ತೆ ಲಗವಾ ಲಿಯಾ
ಕರೆಂ । ಹಮ ಚಾಹೆ ಖಿಡೆ ಹೋಂ, ಚಲ ರಹೆ ಹೋಂ, ಬೈರೆ ಹೋಂ ಯಾ

ಫರಮಾನೆ ಮುಸ್ತಫಾ ﷺ ಹೋ ಮುರುಫು ಪರ ಎಕ ಮರತಬಾ ದುರೂದ ಶರೀಫ ಪಡತಾ ಹೈ
ಅಲ್ಲಾಹ ತಆಲಾ ಉಸ ಕೆ ಲಿಯೆ ಎಕ ಕೀರಾತ ಅಜ್ಜ ಲಿಯಿತಾ ಹೈ ಔರ ಕೀರಾತ ಉಹುದ ಪಹಾಡ ಜಿತನಾ ಹೈ ।

ಲೈಟೆ ಹೋಂ ಯಾ ಕೋಈ ಕಾಮ ಕಾಜ ಕರ ರಹೆ ಹೋಂ ಹಮಾರೀ
ಕೋಶಿಶ ಯೆಹೀ ಹೋನೀ ಚಾಹಿಯೆ ಕಿ ಹಮ ದುರೂದ ಶರೀಫ
ಪಡತೆ ರಹೆ ಕಿ ಇಸ ಕೆ ಸವಾಬ ಕೀ ಕೋಈ ಇಂತಿಹಾ ನಹೀ ಸರಕಾರೆ
ನಾಮದಾರ ﷺ ಫರಮಾತೆ ಹೈ : ಜಿಸ ನೆ ಮುರುಫು
ಪರ ಎಕ ದುರೂದ ಶರೀಫ ಪಡಾ ಅಲ್ಲಾಹ ﷻ ಉಸ ಪರ ದಸ¹⁰
ರಹಮತೆಂ ನಾಜಿಲ ಫರಮಾತಾ ಹೈ, ದಸ¹⁰ ಗುನಾಹ ಮಿಟಾತಾ
ಹೈ, ದಸ¹⁰ ದ-ರಜಾತ ಬುಲಂದ ಫರಮಾತಾ ಹೈ ।

(ಸು-ನನುನ್ನಸಾಈ, ಸ.222 ಹದೀಸ : 1294, ದಾರುಲ ಕುತುಲ ಇಲಮಿಯ್ಯಾ ಬೈರುತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَيَّ مُحَمَّدٌ

ಯಾದ ರಹೆ ! ಜಬ ಭೀ ಲೆಟೆ ಲೆಟೆ ಕೋಈ ವಿದ್ ಕರೆಂ ತೋ
ಪಾಂಉ ಸಮೆಟ ಲೆನಾ ಚಾಹಿಯೆ ।

ಮೀತೆ ಮೀತೆ ಇಸ್ಲಾಮೀ ಭಾಇಯೋ ! ಕಾಶ ! ಬೋಲನೆ ಸೆ ಪಹಲೆ
ಇಸ ತರಹ ತೋಲನೆ ಕೀ ಆದತ ಪಡ ಜಾವ ಕಿ ಯೆಹ ಬಾತ ಜೋ ಮೈ
ಕರನಾ ಚಾಹತಾ ಹೂಂ ಇಸ ಮೆ ಕೋಈ ದೀನೀ ಯಾ ದುನ್ಯವೀ ಫಾವದಾ
ಭೀ ಹೈ ಯಾ ನಹೀ ? ಅಗರ ಯೆಹ ಬಾತ ಫುಝೂಲ ಮಹಸೂಸ ಹೋ
ತೋ ಬೋಲನೆ ಕೆ ಬಜಾವ “ದುರೂದ ಶರೀಫ” ಪಡನಾ ಯಾ “ಅಲ್ಲಾಹ
ಅಲ್ಲಾಹ” ಕಹನಾ ನಸೀಬ ಹೋ ಜಾವ ತಾಕಿ ಡೆರೋಂ ಸವಾಬ ಹಾಥ ಆವಿ
ಯಾ ﷻ ಯಾ ﷻ ಯಾ ﷻ ಯಾ ﷻ ಕಹ
ಕರ ಜನ್ನತ ಮೆ ದರಖ್ತು ಲಗವಾನೆ ಕೀ ಸಆದತ ಮಿಲ ಜಾಯಾ ಕರೆ ।

ಭಿಕ್ರೋ ದುರೂದ ಹರ ಘಡೀ ವಿದ್ ಭಬಾಂ ರಹೆ

ಮೆರೀ ಫುಝೂಲ ಗೋಈ ಕೀ ಆದತ ನಿಕಾಲ ದೋ

ಫರಮಾನೆ ಮುಸ್ತಫಾ ﷺ ಜಿಸನೆ ಮುರು ಪರ ಎಕ ಬಾರ ದುರೂದೆ ಪಾಕ ಪಡಾ
ಅಲ್ಲಾಹ ತಅಲಾ ಉಸ ಪರ ದಸ ರಹಮತೆಂ ಭೆಜತಾ ಹೈ ।

ಸಾಠ ಸಾಲ ಕೀ ಇಬಾದತ ಸೆ ಬೆಹತರ

ಅಗರ ಕುಛ ಪಡನೆ ಕೆ ಬಜಾವ ಖಾಮೋಶ ರಹನೆ ಕೋ ಜೀ ಚಾಹೆ ತೋ ಇಸ ಮೆ ಭೀ ಸವಾಬ ಕಮಾನೆ ಕೀ ಸೂರತೆಂ ಹೈ ಔರ ವೋಹ ಯೆಹ ಕಿ ಉಲಟೆ ಸೀಧೆ ಖಿಯಾಲಾತ ಮೆ ಪಡನೆ ಕೆ ಬಜಾವ ಆದಮೀ ಯಾದೆ ಖುದಾ ವಂದೀ ﷻ ಯಾ ಯಾದೆ ಮದೀನಾ ವ ಶಾಹೆ ಮದೀನಾ ﷺ ಮೆ ಗುಮ ಹೋ ಜಾವ। ಯಾ ಇಲೈ ದೀನ ಮೆ ಗೌರೋ ತಫಕ್ಕುರ ಶುರೂಅ ಕರ ದೆ ಯಾ ಮೌತ ಕೆ ಝಟಕೋಂ, ಕಬ್ರ ಕೀ ತನಹಾಇಯೋಂ, ಇಸ ಕೀ ವಹಶತೋಂ ಔರ ಮಹಶರ ಕೀ ಹೋಲನಾಕಿಯೋಂ ಕೀ ಸೋಚ ಮೆ ಡೂಬ ಜಾವ ತೋ ಇಸ ತರಹ ಭೀ ವಕ್ತ ಜಾವಅ ನಹೀ ಹೋಗಾ ಬಲಕಿ ಎಕ ಎಕ ಸಾಂಸ ﷻ ಇಬಾದತ ಮೆ ಶುಮಾರ ಹೋಗಾ ಚುನಾಂಚೆ “ಜಾಮೆವ ಸಗೀರ” ಮೆ ಹೈ : ಸರಕಾರೆ ಮದೀನಾ, ರಾಹತೆ ಕಲ್ಬೋ ಸೀನಾ, ಬಾಇಸೆ ನುಝೂಲೆ ಸಕೀನಾ ﷺ ಕಾ ಫರಮಾನೆ ಬಾ ಕರೀನಾ ಹೈ:(ಉಮೂರೆ ಆಖಿರತ ಕೆ ಮು-ತಅಲ್ಲಿಕ) ಘಡಿ ಭರ ಕೆ ಲಿಯೆ ಗೌರೋ ಫಿಕ್ರ ಕರನಾ 60 ಸಾಲ ಕೀ ಇಬಾದತ ಸೆ ಬೆಹತರ ಹೈ ।

(ಅಲ ಜಾಮಿಉಸ್ಸಗೀರ ಲಿಸ್ತುಯೂತೀ, ಸ. 365, ಹದೀಸ : 5897, ದಾರುಲ ಕುತುಬುಲ ಇಲಮಿಯ್ಯಾ ಬೈರೂತ)

ಉನ ಕೀ ಯಾದೋಂ ಮೆ ಖೋ ಜಾಇಯೆ ಮುಸ್ತಫಾ ಮುಸ್ತಫಾ ಕೀಜಿಯೆ
ಪಾಂಚ್ ಕೋ ಪಾಂಚ್ ಸೆ ಪಹಲೆ

ಮೀತೆ ಮೀತೆ ಇಸ್ಲಾಮೀ ಭಾಇಯೋ ! ಯಕೀನನ ಜಿಂದಗೀ ಬೆಹದ ಮುಖ್ತಿಸರ ಹೈ, ಜೋ ವಕ್ತ ಮಿಲ ಗಯಾ ಸೋ ಮಿಲ ಗಯಾ, ಆಇಂದಾ ವಕ್ತ ಮಿಲನೆ ಕೀ ಉಮ್ಮಿದ ಧೋಕಾ

ಫರಮಾನೆ ಮುಸ್ತಫಾ ﷺ ಜಬ ತುಮು ಮುಸ್ತಫೀನ ﷺ ಪರ ದುರೂವೆ ಪಾಕ ಪಡೋ ತೋ
ಮುರಬ್ಬ ಪರ ಭೀ ಪಡೋ ಬೆರಕ ಮೈ ತಮಾಮು ಜಹಾನೋಂ ಕೆ ರಬ ಕಾ ರಸೂಲ ಹೂಂ ।

ಹೈ । ಕ್ಯಾ ಮಾ'ಲೂಮು ಆಇಂದಾ ಲಮಹೆ ಹಮು ಮೌತ ಸೆ ಹಮು
ಆಗೋಶ ಹೋ ಚುಕೆ ಹೋಂ । ರಹಮತೆ ಆಲಮು, ನೂರೆ
ಮುಜಸ್ಸಮು,ಶಾಹೆ ಬನೀ ಆದಮು ﷺ ಫರಮಾತೆ :

اٰغْتَنِمْ خُمْسًا قَبْلَ خُمْسٍ

شَبَابِكَ قَبْلَ هَرَمِكَ وَصِحَّتِكَ

قَبْلَ سَقَمِكَ وَعِنَّاكَ قَبْلَ فُقْرِكَ

وَفَرَاغِكَ قَبْلَ شُغْلِكَ وَحَيَاتِكَ

قَبْلَ مَوْتِكَ

ತರಮಾ : ಪಾಂಚ ಚೀಚೋಂ ಕೋ ಪಾಂಚ ಚಿಚೋಂ
ಕೋ ಪಹಲೆ ಗನೀಮತ ಜಾನೋ (1) ಜವಾನೀ ಕೋ
ಬುಡಾಪೆ ಸೆ ಪಹಲೆ (2) ಸಿಹ್ವತ ಕೋ ಬೀಮಾರೀ ಸೆ
ಪಹಲೆ (3) ಮಾಲದಾರೀ ಕೋ ತಂಗದಸ್ತೀ ಸೆ ಪಹಲೆ(4)
ಫೂರ-ಸತ ಕೋ ಮಶ್‌ಗೂಲಿಯ್ಯತ ಸೆ ಪಹಲೆ ಔರ
(5) ಜಿಂದಗೀ ಕೋ ಮೌತ ಸೆ ಪಹಲೆ । (ಅಲ ಮುಸ್ತದರಕ
ಜಿ.5, ಸ.435, ಹದೀಸ : 7916, ದಾರುಲ ಮಾ'ರಿಫಹ
ಬೈರೂತ)

ಗಾಫಿಲ ತುಯ್ಹು ಘಡಿಯಾಲ ಯೆಹ ದೆತಾ ಹೈ ಮುನಾದೀ

ಕುದರತ ನೆ ಘಡೀ ಉಮ್ರು ಕೀ ಇಕ ಔರ ಘಟಾ ದೀ

ದೋ ನೆ'ಮತೆಂ

ಸರಕಾರೆ ನಾವುದಾರ ,ವುದನೀ ಕೆ ತಾಜದಾರ
ﷺ ಕಾ ಇರ್ಶಾದ ಫೈಜ ಬುನಯಾದ ಹೈ: ದೋ?
ನೆ'ಮತೆಂ ಏಸೀ ಹೈ ಜಿನ ಕೆ ಬಾರೆ ಮೆ ಬಹುತ ಸೆ ಲೋಗ ಧೋಕೆ
ಮೆ ಹೈ, ಎಕ ಸಿಹ್ವತ ಔರ ದೂಸರೀ ಫರಾಗತ ।(ಸಹೀಹುಲ ಬುಖಾರೀ,
ಜಿ.4, ಸ.222, ಹದೀಸ : 6412, ದಾರುಲ ಕುತುಬುಲ ಇಲಮಿಯ್ಯಾ ಬೈರೂತ)

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ಸೌ ಮರತಬಾ ದುರೂದೆ ಪಾಕ ಪಡಾ
ಅಲ್ಲಾಹ ತಆಲಾ ಉಸ ಪರ ಸೌ ರಹಮತೆಂ ಭಜತಾ ಹೈ ।

ಮೀಠೆ ಮೀಠೆ ಇಸ್ಲಾಮೀ ಭಾಇಯೋ ! ವಾಕೆಈ ಸಿಹ್ಲತ ಕೀ
ಕದರ ಬೀಮಾರ ಹೀ ಕರ ಸಕತಾ ಹೈ ಔರ ವಕ್ತ ಕೀ ಕದರ ಲೋಗ
ಜಾನತೆ ಹೈ ಜೋ ಬೆಹದ ಮಸರೂಫ ಹೋತೆ ಹೈ ವರನಾ ಜೋ
“ಪುರಸತೀ” ಹೋತೆ ಉನ ಕೋ ಕ್ಯಾ ಮಾ'ಲೂಮ ಕಿ ಕ್ಯಾ
ಅಹಮ್ಮಿಯ್ಯತ ಹೈ ! ವಕ್ತ ಕೀ ಕದರ ವೋಹ ಪೈದಾ ಕೀಜಿಯೆ ಔರ
ಫುಝೂಲ ಬಾತೋಂ, ಫುಝೂಲ ಕಾಮೋ, ಪುಝೂಲ ದೋಸ್ತಿಯೋಂ
ಸೆ ಗುರೆಝ ಕರನೆ ಕಾ ಙೆಹನ ಬನಾಇಯೆ ।

ಹುಸನೆ ಇಸ್ಲಾಮ

ತಿರಮಿಙ್ಗೀ ಶರೀಫ ಮೆ ಹೈ : ಸರಕಾರೆ ದೋ² ಆಲಮ,
ನೂರೆ ಮುಜಸ್ಸಮ, ಶಾಹೆ ಬನೀ ಆದಮ, ರಸೂಲೆ ಮೂಹತಾಮ
ﷺ ಕಾ ಫರಮಾನೆ ಮುಅಙ್ಜಮ ಹೈ : ಇನಸಾನ ಕೆ
ಇಸ್ಲಾಮ ಕೀ ಖೂಬಿಯೋಂ ಮೆ ಸೆ ಎಕ (ಖೂಬೀ) ಛೋಡ ದೆನಾ
ಹೈ ಉಸ (ಅಮ್ರ) ಕಾ ಜೋ ಇಸೆ ನಫಅ ನ ದೆ ।

(ಸು-ನನುತ್ತಿರಮಿಙ್ಗೀ, ಜಿ.4, ಸ. 142, ಹದೀಸ : 2344.ದಾರುಲ ಫಿಕ್ರ ಬೈರುತ)

ಅನಮೋಲ ಲಮಹಾತ ಕೀ ಕದರ

ಮೀಠೆ ಮೀಠೆ ಇಸ್ಲಾಮೀ ಭಾಇಯೋ ! ಜಿಂದಗೀ ಕೆ ಅಯ್ಯಾಮ ಚಂದ
ಘಂಟೋ ಸೆ ಔರ ಘಂಟೆ ಲಮಹೋಂ ಸೆ ಇಬಾರತ ಹೈ, ಜಿಂದಗೀ ಕಾ ಹರ
ಸಾಂಸ ಅನಮೋಲ ಹೀರಾ ಹೈ, ಕಾಶ ! ಎಕ ಎಕ ಸಾಂಸ ಕೀ ಕದರ ನಸೀಬ
ಹೋ ಜಾವ ಕಿ ಕಹೀ ಕೋಈ ಸಾಂಸ ಬೆ ಫಾವದಾ ನ ಗುಝರ ಜಾವ ಔರ
ಕಲ ಬರೋಙ್ಕೆ ಕಿಯಾಮತ ಜಿಂದಗೀ ಕಾ ಖಿಫಾನಾ ನೆಕಿಯೋಂ ಸೆ ಖಾಲೀ
ಪಾ ಕರ ಅಶ್ಕ ನದಾಮತ ನ ಬಹಾನೆ ಪಡ ಜಾವಂ ! ಸದ ಕರೋಡ

ಫರಮಾನೆ ಮುಸ್ತಫಾ ﷺ ಜಿಸನೆ ಮುರುಫ ಪರ ರೋಜೆ ಜುಮುಅ ರೋ ಸೌ ಬಾರ
ದುರೂದೆ ಪಾಕ ಪಡಾ ಉಸ ಕೆ ರೋ ಸೌ ಸಾಲ ಕೆ ಗುನಾಹ ಮುಅಫ ಹೋಂಗೆ ।

ಕಾಶ ! ಎಕ ಎಕ ಲಮ್‌ಹೆ ಕಾ ಹಿಸಾಬ ಕರನೆ ಕೀ ಆದತ ಪಡ
ಜಾವ ಕಿ ಕಹಾಂ ಬಸರ ಹೋ ರಹಾ ಹೈ, ಝಹೆ ಮುಕದ್ದರ !
ಜಿಂದಗೀ ಕೀ ಹರ ಹರ ಸಾಅತ ಮುಫೀದ ಕಾಮೋ ಹೀ ಮೆ ಸರ್ಫ
ಹೋ । ಬರೋಜೆ ಕಿಯಾಮತ ಅವಕಾತ ಕೋ ಫುಝೂಲ ಬಾತೋಂ,
ಖುಶ ಗಪ್ಪಿಯೋಂ ಮೆ ಗುಝರಾ ಹುವಾ ಪಾ ಕರ ಕಹೀ ಕಫೆ ಅಫಸೋಸ
ಮಲತೆ ನ ರಹ ಜಾವಂ ।

ವಕ್ತ ಕೆ ಕದ್ರದಾನೋಂ ಕೆ ಇರ್ಶಾದಾತ ವ ಮನಕೂಲಾತ

(1) ಅಮೀರಲ ಮುಅಮಿನೀನ ಹಝರತೆ ಮೌಲಾವ ಕಾವನಾತ,
ಅಲಿಯ್ಯುಲ ಮುರ್ತಫಝಾ ಶೆರೆ ಖುದಾ ﷻ ಫರಮಾತೆ
ಹೈ : “ಯೆಹ ಅಯ್ಯಾಮ ತುಮ್ಮಾರೀ ಜಿಂದಗೀ ಕೆ ಸ-ಫಹಾತ ಹೈಂ
ಇನ ಕೋ ಅಚ್ಚೆ ಆ'ಮಾಲ ಸೆ ಝೀನತ ಬಖ್‌ಶೋ ।”

(2) ಹಝರತೆ ಸಯ್ಯಿದುನಾ ಅಬ್ದುಲ್ಲಾಹ ಇಬನೆ ಮಸ್‌ಉದ ﷺ
ಫರಮಾತೆ ಹೈ : “ ಮೈ ಅಪನೀ ಝಿಂದಗೀ ಕೆ ಗುಝರೆ ಹುವ ಉಸ ದಿನ
ಕೆ ಮುಕಾಬಲೆ ಮೆ ಕಿಸೀ ಚೀಝ ಪರ ನಾದಿಮ ನಹೀ ಹೋತಾ ಜೋ
ದಿನ ಮೆರಾ ನೆಕ ಆ'ಮಾಲ ಮೆ ಇಝಾಫೆ ಸೆ ಖಾಲೀ ಹೋ ।”

(3) ಹಝರತೆ ಸಯ್ಯಿದುನಾ ಉಮರ ಬಿನ ಅಬ್ದುಲ ಅಝೀಝ ﷺ
ಫರಮಾತೆ ಹೈಂ : ರೋಝಾನಾ ತುಮ್ಮಾರೀ ಉಮ್ರ ಮುಸಲಸಲ ಕಮ
ಹೋತೀ ಜಾ ರಹೀ ಹೈ ತೋ ಫಿರ ನೆಕಿಯೋಂ ಮೆ ಕ್ಯೂಂ ಸುಸ್ತೀ ಕರತೆ
ಹೋ? ಎಕ ಮರ್ತಬಾ ಕಿಸೀ ನೆ ಅರ್ಜ ಕೀ : ಯಾ ಅಮೀರಲ
ಮುಅಮಿನೀನ “ಯೆಹ ಕಾಮ ಆಪ ಕಲ ಪರ ಮುಅಖ್ಬಿರ ಕರ ದೀಜಿಯೆ”
ಇರ್ಶಾದ ಫರಮಾಯಾ : “ಮೈ ರೋಝನಾ ಕಾ ಕಾಮ ಎಕ ದಿನ ಮೆ ಬ

ಫರಮಾನೆ ಮುಸ್ತಫಾ ﷺ ಜೋ ಶಖ್ಲಿ ಮುರು ಪರ ದುರೂದೆ ಪಾಕ ಪಡನಾ ಬೂಲ
ಗಯಾ ವೋಹ ಜನ್ಮತ ಕಾ ರಾಸ್ತಾ ಭೂಲ ಗಯಾ ।

ಮುಶ್ಕಿಲ ಮುಕಮ್ಮಲ ಕರ ಪಾತಾ ಹೂಂ ಅಗರ ಆಜ ಕಾ ಕಾಮ ಭೀ
ಕಲ ಪರ ಛೋಡ ದೂಂಗಾ ತೋ ಫಿರ ದೋ ದಿನ ಕಾ ಕಾಮ ಎಕ ದಿನ
ಮೆ ಕ್ಯೂಂಕರ ಕರ ಸಂಕೂಗಾ ?”

ಆಜ ಕಾ ಕಾಮ ಕಲ ಪರ ಮತ ಡಾಲೋ ಕಲ ದೂಸರಾ ಕಾಮ ಹೋಗಾ
(4) ಹಜರತೆ ಸಯ್ಯಿದುನಾ ಹಸನೆ ಬಸರೀ ﷺ, ಫರಮಾತೆ
ಹೈಂ । ಏ ಆದಮೀ ! ತೂ ಅಯ್ಯಾಮ ಹೀ ಕಾ ಮಜಮೂಆ ಹೈ, ಜಬ
ಎಕ ರೋಜ್ ಗುಜರ ಜಾವ ತೋ ಯೂಂ ಸಮರು ಕಿ ತೆರೀ ಜಿಂದಗೀ
ಕಾ ಎಕ ಹಿಸ್ಸಾ ಭೀ ಗುಜರ ಗಯಾ ।

(ಅತ್ತಬಕಾತುಲ ಕುಬ್ರಾ ಲಿಲ ಮನಾವೀ, ಜಿ. 6, ಸ.259, ದಾರೆ ಸಾದಿರ ಬೈರೂತ)

(5) ಹಜರತೆ ಸಯ್ಯಿದುನಾ ಇಮಾಮ ಶಾಫೆಕ್ ﷺ, ಫರಮಾತೆ
ಹೈಂ : ಮೈ ಎಕ ಮುದ್ದತ ತಕ ಅಹಲುಲ್ಲಾಹ ಕೀ ಸೋಹಬತ ಸೆ ಫೈಜಯಾಬ
ರಹಾ ಉನ ಕೀ ಸೋಹಬತ ಸೆ ಮುರು ದೋ ಅಹಮ ಬಾತೆಂ ಸಿಕನೆ
ಕೋ ಮಿಲೀ । (1) ವಕ್ತ ತಲವಾರ ಕೀ ತರಹ ಹೈ ತುಮ ಇಸ ಕೋ (ನೆಕ
ಆಮಾಲ ಕೆ ಭರೀಎ) ಕಾಟೋ ವರನಾ (ಫುಜೂಲಿಯಾತ ಮೆ ಮಶಗೂಲ
ಕರ ಕೆ) ಯೆಹ ತುಮ ಕೋ ಕಾಟ ದೆಗಾ (2) ಅಪನೆ ನಫಸ ಕೀ ಹಿಫಾಜತ
ಕರೋ ಅಗರ ತುಮ ನೆ ಇಸ ಕೋ ಅಚ್ಚೆ ಕಾಮ ಮೆ ಮಶಗೂಲ ನ
ರಖಾ ತೋ ಯೆಹ ತುಮ ಕೋ ಕಿಸೀ ಬುರೆ ಕಾಮ ಮೆ ಮಶಗೂಲ ಕರ
ದೆಗಾ । (6) ಇಮಾಮ ರಾಫೀ ﷺ, ಫರಮಾತೆ ಹೈಂ :
“ಖುದಾ ﷻ ಕೀ ಕಸಮ ! ಖಾನಾ ಖಾತೆ ವಕ್ತ ಇಲ್ಮೀ ಮಶಗಲಾ
(ತಹರೀರೀ ಯಾ ಮುತಾ-ಲಆ) ತರ್ಕ ಹೋ ಜಾನೆ ಕಾ ಮುರು
ಬಹುತ ಅಫಸೋಸ ಹೋತಾ ಹೈ ಕಿ ವಕ್ತ ನಿಹಾಯತ ಹೀ ಕೀಮತೀ

ಫರಮಾನೆ ಮುಸ್ತಫಾ ﷺ ಜಿಸನೆ ಮುರು ಪರ ಎಕ ಬಾರ ದುರೂದೆ ಪಾಕ ಪಡಾ
ಅಲ್ಲಾಹ ತಆಲಾ ಉಸ ಪರ ದಸ ರಹಮತೆಂ ಭೆಜತಾ ಹೈ ।

ದೌಲತ ಹೈ ।”

ಅಜಬ ಚೇಙ್ಗ ಎಹಸಾಸ ಹೈ ಙ್ಗಿಂದಗೀ ಕಾ

(7) ಆರಂವೀ ಸದೀ ಕೆ ಮಶಹೂರ ಶಾಫೆಕು ಆಲಿಮ ಸಯ್ಯಿದುನಾ
ಶಮಸುದ್ದೀನ ಅಸಬಹಾನೀ ﷺ ಕೆ ಬಾರೆ ಮೆ ಹಾಫಿಙ್ಗ ಇಬನೆ
ಹಙ್ಗರ ﷺ; ಫರಮಾತೆ ಹೈ : ಆಪ ﷺ; ಇಸ
ಖೌಫ ಸೆ ಖಾನಾ ಕಮ ತನಾವುಲ ಫರಮಾತೆ ಥೆ ಙ್ಗಿಯಾದಾ ಖಾನೆ ಸೆ
ಬೌಲ ವ ಬರಾಙ್ಗ ಕೀ ಙ್ಗರೂರತ ಬಡೆಗೀ ಔರ ಬಾರ ಬಾರ ಬೈತುಲ
ಖಿಲಾ ಜಾ ಕರ ವಕ್ತ ಸರ್ಫ ಹೋಗಾ !

(ಅದ್ದು-ರೂಲ ಕಾಮಿನಹ ಲಿಲ ಅಸಕಲಾನೀ. ಜಿ.4.ಸ.328. ದಾರೋ ಎಹಯಾಉತ್ತರಾಸಿಲ
ಅ-ರಬೀ ಬೈರುತ)

(8) ಹಙ್ಗರತೆ ಅಲ್ಲಾಮಾ ಙ್ಗಹಬೀ ﷺ; “ತಙ್ಗಕಿರತುಲ
ಹಫ್ಲಾಙ್ಗ” ಮೆ ಖಿಶೀಬೆ ಬಗದಾದೀ ﷺ ಕೆ ಬಾರೆ ಮೆ ತಹರೀರೆ
ಫರಮಾತೆ ಹೈಂ : “ಆಪ ರಾಹ ಚಲತೆ ಭೀ ಮುತಾ-ಲಆ ಜಾರೀ ರಖಿತ”
(ತಾಕಿ ಆನೆ ಜಾನೆ ಕಾ ವಕ್ತ ಬೆಕಾರ ನ ಗುಙ್ಗರೆ)

(ತಙ್ಗಕಿರತುಲ ಹಫ್ಲಾಙ್ಗ ಜಿ.3. ಸ. 224. ದಾರೂಲ ಕುತುಬುಲ ಇಲಮಿಯ್ಯಾ ಬೈರುತ)

(9) ಹಙ್ಗರತೆ ಜುನೈದ ಬಗದಾದೀ ﷺ ವಕ್ತೆ ನಜಅ
ಕುರಆನೆ ಪಾಕ ಪಡ ರಹೆ ಥೆ. ಉನ ಸೆ ಇಸ್ತಿಫಸಾರ ಕಿಯಾ
ಗಯಾ : ಇಸ ವಕ್ತ ಮೆ ಭೀ ತಿಲಾವತ? ಇರ್ಶಾದ ಫರಮಾಯಾ:
ಮೆರಾ ನಾಮಎ ಆ'ಮಾಲ ಲಪೆಟಾ ಜಾ ರಹಾ ಹೈ ತೋ ಜಲ್ದೀ

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ಸೌ ಮರತಬಾ ದುರೂದ ಪಾಕ ಪಡಾ
ಅಲ್ಲಾಹ ತಆಲಾ ಉಸ ಸೌ ಪರ ರಹಮತೆಂ ಭೆಜತಾ ಹೈ ।

ಜಲ್ದೀ ಇಸ ಮೆ ಇಝಾಫಾ ಕರ ರಹಾ ಹೂಂ । (ಸೀದುಲ ಖಾತಿರ ಲಿ
ಇಬನುಲ ಜೂಝೇ ಸ. 227, ಮಕ-ತ-ಬಎ ನಝಾರ ಮುಸ್ತಫಾ ಅಲ ಬಾಝ)

ನಿಝಾಮುಲ ಅವಕಾತ ಕೀ ತರಕೀಬ ಬನಾ ಲೀಜಿಯೆ

ಮೀಠೆ ಮೀಠೆ ಇಸ್ಲಾಮೀ ಭಾಇಯೋ ! ಹೋ ಸಕೆ ತೋ ಅಪನಾ
ಯೌಮಿಯಾ ನಿಝಾಮುಲ ಅವಕಾತ ತರತೀಬ ದೆ ಲೆನಾ ಚಾಹಿಯೆ।
ಅವ್ವಲನ ಇಶಾ ಕೀ ನಮಾಝ ಪಡ ಕರ ಹತ್ತಲ ಇಮಕಾನ ದೋ
ಘಂಟೆ ಕೆ ಅಂದರ ಅಂದರ ಸೋ ಜಾಇಯೆ । ರಾತ ಕೋ ಫುಝೂಲ
ಚೌಪಾಲ ಲಗನಾ, ಹೋಟಲೋಂ ಕೀ ರೌನಕ ಬಡನಾ ಔರ
ದೋಸ್ತೋಂ ಕೀ ಮಜಲಿಸೋಂ ಮೆ ವಕ್ತ ಗಂವಾನಾ (ಜಬ ಕಿ ಕೋಈ
ದೀನೀ ಮಸಲಿಹತ ನ ಹೋ) ಬಹುತ ಬಡಾ ನುಕಸಾನ ಹೈ । ತಫ್ಫಾಸೀರೆ
ರುಹುಲ ಬಯಾನ ಜಿಲ್ಲ 4 ಸಫಾ ನಂಬರ 166 ಪರ ಹೈ : “ಕೌಮೆ
ಲೂತ ಕೀ ತಬಾಹ ಕಾರಿಯೋಂ ಮೆ ಸೆ ಯೆಹ ಭೀ ಥಾ ಕಿ ವೋಹ
ಚೌರಾಹೋಂ ಪರ ಬೈತ ಕರ ಲೋಗೋಂ ಸೆ ತತ್ಮಾ ಮಸ್ಖೀರೀ ಕರತೆ
ಥೆ ।” ಪ್ಯಾರೆ ಇಸ್ಲಾಮೀ ಭಾಇಯೋ ! ಖೌಫೆ ಖುದ ವಂದೀ ಸೆ
ಲರಝ ಉಠಿಯೆ ! ದೋಸ್ತ ಬ ಝಾಹಿರ ಕೈಸೆ ಹೀ ನೆಕ ಸೂರತ ಹೋಂ
ಇನ ಕೀ ದಿಲ ಆಝಾರ ಔರ ಖುದಾವ ಗಫ್ಫಾರ ﷻ ಸೆ ಗಾಫಿಲ ಕರ
ದೆನೆ ವಾಲೀ ಮಹಫಿಲೋಂ ಸೆ ತೌಬಾ ಕರ ಲೀಜಿಯೆ । ರಾತ ಕೋ
ದೀನೀ ಮಶಾಗಿಲ ಸೆ ಫಾರಿಗ ಹೋ ಕರ ಜಲ್ಲ ಸೋ ಜಾಇಯೆ ಕಿ ರಾತ
ಕಾ ಆರಾಮ ದಿನ ಕೆ ಆರಾಮ ಕೆ ಮುಕಾಬಲೆ ಮೆ ಝಿಯಾದಾ ಸಿಹ್ಹತ
ಬಖ್ತೆ ಹೈ ಔರ ಏನ ಫಿತರತ ಕಾ ತಕಾಝಾ ಭೀ । ಚುನಾಂಚೆ ಪಾರಹ

ಫರಮಾನೆ ಮುಸ್ತಫಾ ﷺ ತುಮ ಜಹಾಂ ಭೀ ಹೋ ಮುರು ಪರ ದುರೂದ ಪಡೋ
ಕಿ ತುಮ್ಮಾರಾ ದುರೂದ ಮುರು ತಕ ಪಂಹೂಚತಾ ಹೈ ।

20 ಸೂ-ರತುಲ ಕಸಸ ಆಯತ ನಂಬರ 73 ಮೆ ಇರ್ಶಾದ ಹೋತಾ
ಹೈ :

وَمِنْ رَحْمَتِهِ جَعَلَ لَكُمُ اللَّيْلَ وَ

ತರ-ಜ-ಮವ ಕಂಜುಲ ಈಮಾನ : ಔರ ಉಸ ನೆ
ಅಪನೀ ಮೆಹರ (ರಹಮತ) ಸೆ ತುಮ್ಮಾರೆ ಲಿಯೆ ರಾತ

النَّهَارَ لِتَسْكُنُوا فِيهِ وَلِتَبْتَغُوا

ಔರ ದಿನ ಬನಾವ ಕಿ ರಾತ ಮೆ ಆರಾಮ ಕರೋ ಔರ
ದಿನ ಮೆ ಉಸ ಕಾ ಫಜಲ ಡೂಂಡೋ (ಯಾ'ನೀ

① مِنْ فَضْلِهِ وَلَعَلَّكُمْ تَشْكُرُونَ

ಕಸಬೆ ಮಆಶ ಕರೋ) ಔರ ಇಸ ಲಿಯೆ ಕಿ ತುಮ
ಹಕ ಮಾನೋ)

ಮುಫ್ಸಿರೆ ಶಹೀರ ಹಕೀಮುಲ ಉಮ್ಮತ ಹಜರತೆ ಮುಫ್ತೀ
ಅಹಮದ ಯಾರ ಖಾನ ﷺ ನೂರುಲ ಇರಫಾನ " ಸಫಹಾ
629 ಪರ ಇಸ ಕೆ ತಹತ ಫರಮಾತೆ : ಇಸ ಸೆ ಮಾ'ಲೂಮ ಹುವಾ
ಕಿ ಕಮಾಈ ಕೆ ಲಿಯೆ ದಿನ ಔರ ಆರಾಮ ಕೆ ಲಿಯೆ ರಾತ ಮುಕರ್ರರ
ಕರನೀ ಬೆಹತರ ಹೈ । ರಾತ ಕೋ ಬಿಲಾ ವಜಹ ನ ಜಾಗೆ, ದಿನ ಮೆ
ಬೆಕಾರ ನ ರಹೆ ಅಗರ ಮಾ'ಜರೀ (ಮಜಬೂರೀ) ಕೀ ವಜಹ ಸೆ
ದಿನ ಮೆ ಸೋವ ಔರ ರಾತ ಕೋ ಕಮಾವ ತೋ ಹರಜ ನಹೀ
ಜೈಸೆ ರಾತ ಕೀ ನೋಕರಿಯೋಂ ವಾಲೆ ಮುಲಾಜಿಮ ವಗೈರಾ ।

ಸುಬ್ಬ ಕೀ ಫಜೀಲತ

ನಿಜಮುಲ ಅವಕಾತ ಮು-ತಅಯ್ಯನ ಕರತೆ ಹುವ ಕಾಮ
ಕೀ ನೌಇಯ್ಯತ ಔರ ಕೈಫಿಯ್ಯತ ಕೋ ಪೆಶ ನಜರ ರಖಿನಾ ಮುನಾಸಿಬ
ಹೈ । ಮ-ಸಲನ ಜೋ ಇಸ್ಲಾಮೀ ಭಾಈ ರಾತ ಕೋ ಜಲ್ದೀ ಸೋ
ಜಾತೆ ಹೈ ಸುಬ್ಬ ಕೆ ವಕ್ತ ವೋಹ ತರೋ ತಾಜ ಹೋತೆ ಹೈ ।

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ದಸ ಮತಫಬಾ ಸುಬ್ಬು ಔರ ದಸ
ಮತಫಬಾ ಶಾಮ ದುರೂದೆ ಪಾಕ ಪಡಾ ಉಸೆ ಕಿಯಾಮತ ಕೆ ದಿನ ಮೆರೀ ಶಫಾಅತ ಮಿಲೆಗೀ ।

ಲಿಹಾಙ್ಘಾ ಇಲಮೀ ಮಸಾಗಿಲ ಕೆ ಲಿಯೆ ಸುಬ್ಬು ಕಾ ವಕ್ತ ಬಹುತ
ಮುನಾಸಿಬ ಹೈ । ಸರಕಾರೆ ನಾಮದಾರ ﷺ ಕೀ
ಯೆಹ ದುಆ "ತಿರಮಿಙ್ಘೀ" ನೆ ನಕಲ ಕೀ ಹೈ : "ಏ ಅಲ್ಲಾಹ ﷻ!
ಮೆರೀ ಉಮ್ಮತ ಕೆ ಲಿಯೆ ಸುಬ್ಬು ಕೆ ಅವಕಾತ ಮೆ ಬ-ರ-ಕತ ಅತಾ
ಫರಮಾ ।" (ತಿರಮಿಙ್ಘೀ.ಜಿ. 3. ಸ. 6. ಹದೀಸ : 1216) ಚುನಾಂಚೆ ಮುಫಸ್ಸಿರೆ
ಶಹೀರ ಹಕೀಮುಲ ಉಮ್ಮತ ಹಙ್ಘರತೆ ಮುಫ್ತೀ ಅಹಮದ ಯಾರ
ಖಾನ ﷺ ಇಸ ಹದೀಸೆ ಪಾಕ ಕೆ ತಹತ ಫರಮಾತೆ ಹೈ :
ಯಾ'ನೀ (ಯಾ ಅಲ್ಲಾಹ ﷻ !) ಮೆರೀ ಉಮ್ಮತ ಕೆ ತಮಾಮ
ಉನ ದೀನೀ ವ ದುನ್ಯಾವೀ ಕಾಮೋ ಮೆ ಬ-ರ-ಕತ ದೆ ಜೋ
ವೋಹ ಸುಬ್ಬು ಸವೆರೆ ಕಿಯಾ ಕರೆಂ । ಜೈಸೆ ಸಫರ, ತಲಬೆ ಇಲಮ,
ತಿಜಾರತ ವಗೈರಾ । (ಮಿರಆತುಲ ಮನಾಜೀಹ, ಜಿ.5.ಸ.491)

ಕೋಶಿತ ಕೀಜಿಯೆ ಕಿ ಸುಬ್ಬು ಉಠನೆ ಕೆ ಬಾ'ದ ಸೆ ಲೆ ಕರ
ರಾತ ಸೋನೆ ತಕ ಸಾರೆ ಕಾಮೋಂ ಕೆ ಅವಕಾತ ಮುಕರ್ತರ ಹೋಂ
ಮ-ಸ-ಸಲನ ಇತನೆ ಬಜೆ ತಹಜ್ಜುದ, ಇಲಮೀ ಮಶಗಿಲ, ಮಸ್ತಿದ
ಮೆ ತಕ್ಬೀರೆ ಊಲಾ ಕೆ ಸಾಥ ಬಾ ಜಮಾಅತ ನಮಾಙ್ಘೆ ಫಜ್ರ
(ಇಸೀ ತರಹ ದೀಗರ ನಮಾಙ್ಘೆ ಭೀ) ಇಶರಾಕ, ಚಾಶ್ತ್ , ನಾಶ್ತ್,
ಕಸಬೆ ಮಆಶ, ದೋ ಪಹರ ಕಾ ಖಾನಾ, ಫರೆಲೂ ಮುಆ-
ಮಲಾತ,ಶಾಮ ಕೆ ಮಶಾಗಿಲ, ಅಚ್ಛೀ ಸೋಹಬತ, (ಅಗರ ಯೆಹ
ಮುಯಸ್ಸರ ನ ಹೋ ತೋ ತನಹಾಈ ಬ ದರಜಹಾ ಬೆಹತರ ಹೈ),
ಇಸ್ಲಾಮೀ ಭಾಇಯೋಂ ಸೆ ದೀನೀ ಜುರೂರಿಯಾತ ಕೆ ತಹತ

ಫರಮಾನೆ ಮುಸ್ತಫಾ ﷺ ಮುಝು ಪರ ದುರೂದೆ ವಾಕ ಕೀ ಕಸರತ ಕರೋ ಬೆಶಕ
ಯಹ ತುಮ್ಮಾರೆ ಲಿಯೆ ತಹಾರತ ಹೈ

ಮುಲಾಕಾತ, ವಗೈರಾ ಕೆ ಅವಕಾತ ಮು-ತಅಯ್ಯನ ಕರ ಲಿಯೆ ಜಾವಂ,
ಜೋ ಇಸ ಕೆ ಆದೀ ನಹೀ ಹೈ ಉನ ಕೆ ಲಿಯೆ ಹೋ ಸಕತಾ ಹೈ
ಶುರೂಅ ಮೆ ಕುಛ ದುಶವಾರೀ ಪೆಶ ಆಎ | ಫಿರ ಜಬ ಆದತ ಪಡ
ಜಾವಗೀ ತೋ ಇಸ ಕೀ ಬ-ರ-ಕತೆಂ ಭೀ ಖುದ ಹೀ ಛಾಹಿರ
ಹೋ ಜಾವಂಗೀ | ان شاء الله تعالى

ದಿಲ ಲಹವ ಮೆ ಖೋನಾ ತುಯ್ಹು ಶಬ ಸುಬ್ಬ ತಕ ಸೋನಾ ತುಯ್ಹು
ಶರ್ಮೆ ನಬೀ ಖೌಫೆ ಖುದಾ ﷺ ಯೆಹ ಭೀ ನಹೀ ವೋಹ ಭೀ ನಹೀ
ರಿಝ್ಕೆ ಖುದಾ ﷺ ಖಾಯಾ ಕಿಯಾ ಫರಮಾನೆ ಹಕ ﷺ ಟಾಲಾ ಕಿಯಾ
ಶುಕ್ರೆ ಕರಮ ತರಸೆ ಜಞಾ ಯೆಹ ಭೀ ನಹೀ ವೋಹ ಭೀ ನಹೀ

(ಹದಾಇಕೆ ಬಖಶೀಶ)

صَلُّوا عَلَى الْحَبِيبِ ! صَلَّى اللَّهُ تَعَالَى عَلَيَّ مُحَمَّدٌ

ಮೀತೆ ಮೀತೆ ಇಸ್ಲಾಮೀ ಭಾಇಯೋ ! ಬಯಾನ ಕೋ ಇಖ್ತಿತಾಮು
ಕೀ ತರಫ ಲಾತೆ ಹುವ ಸುನ್ನತ ಕೀ ಫಞೀಲತ ಔರ ಚಂದ ಸುನ್ನತೆಂ
ಔರ ಆದಾಬ ಬಯಾನ ಕರನೆ ಕೀ ಸಆದತ ಹಾಸಿಲ ಕರತಾ ಹೂಂ|
ತಾಜದಾರೆ ರಿಸಾಲತ, ಶಹನಶಾಹೆ ನುಬುವ್ವತ, ಮುಸ್ತಫಾ ಜಾನೆ ರಹಮತ,
ಶಮುವ ಬಜೈ ಹಿದಾಯತ, ನೌಶವ ಬಜೈ ಜನ್ನತ ﷺ
ಕಾ ಫರಮಾನೆ ಜನ್ನತ ನಿಶಾನ ಹೈ : ಜಿಸ ನೆ ಮೆರೀ ಸುನ್ನತ ಸೆ ಮಹಬ್ಬತ
ಕೀ ಉಸ ನೆ ಮುಝು ಸೆ ಮಹಬ್ಬತ ಕೀ ಔರ ಜಿಸ ನೆ ಮುಝು ಸೆ ಮಹಬ್ಬತ
ಕೀ ವೋಹ ಜನ್ನತ ಮೆ ಮೆರೆ ಸಾಥ ಹೋಗಾ | (ಮಿಶಕಾತುಲ

ಫರಮಾನೆ ಮುಸ್ತಫಾ ﷺ ಜಿಸನೆ ಕಿತಾಬ ಮೆ ಮುರುಫ ಪರ ದುರೂದೆ ಪಾಕ ಲಿಯಾ
ಜಬ ತಕ ಮೆರಾ ನಾಮ ಉಸ ಮೆ ರಹೆಗಾ ಫಿರಿಶೆ ಉಸ ಕೆ ಲಿಯೆ ಇಸ್ತಿಫಫಾರ ಕರತೆ ರಹೆಂಗೆ ।

ಮಸಾಬೀಹ, ಜಿ. 1, ಸ.55, ಹದೀಸ : 175, ದಾರುಲ ಕುತುಬುಲ ಇಲಮಿಯ್ಯಾ ಬೈರೂತ)

ಸುನ್ನತೆಂ ಆಮ ಕರೆ ದೀನ ಕಾ ಹಮ ಕಾಮ ಕರೆಂ
ನೆಕ ಹೋ ಜಾವಂ ಮುಸಲಮಾನ ಮದೀನೆ ವಾಲೆ

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

“ ಕಾಶ ! ಜನ್ನತುಲ ಬಕೀಅ ಮಿಲೆ ” ಕೆ ಪಂದರಹ ಹುರೂಫ
ಕೀ ನಿಸಬ್ತ ಸೆ ಸೋನೆ, ಜಾಗನೆ ಕೆ 15 ಮ-ದನೀ ಫೂಲ

(1) ಸೋನೆ ಸೆ ಪಹಲೆ ಬಿಸ್ತರ ಕೋ ಅಱ್ಫೀ ತರಹ ರುಝಾಡ ಲೀಜಿಯೆ
ಕೋಈ ಮೂಝೀ ಕೀಡಾ ವಗೈರಾ ಹೋ ತೋ ನಿಕಲ ಜಾವ (2)
ಸೋನೆ ಸೆ ಪಹಲೆ ಯೆಹ ದುಆ ಪಡ ಲೀಜಿಯೆ :

اللَّهُمَّ بِاسْمِكَ أُمُوتُ وَأَحْيُ ತರಜಮಾ : ಏ ಅಲ್ಲಾಹ ﷻ ! ಮೈ
ತೆರೆ ನಾಮ ಕೆ ಸಾಥ ಹೀ ಮರತಾ ಹೂಂ ಔರ ಜೀತಾ ಹೂಂ
(ಯಾ'ನೀ ಸೋತಾ ಔರ ಜಾಗತಾ ಹೂಂ) (ಬುಖಾರೀ, ಜಿ. 4, ಸ.196,
ಹದೀಸ :6325) (3) ಅಸರ ಕೆ ಬಾ'ದ ನ ಸೋಎ ಅಕ್ಲ ಜಾಇಲ ಹೋನೆ

ಕಾ ಖೌಫ ಹೈ ಫರಮಾನೆ ಮುಸ್ತಫಾ ﷺ “ ಜೋ
ಶಖ್ನಿ ಅಸರ ಕೆ ಬಾ'ದ ಸೋಎ ಔರ ಉಸ ಕೀ ಅಕ್ಲ ಜಾತೀ ರಹೆ
ತೋ ವೋಹ ಅಪನೆ ಹೀ ಕೋ ಮಲಾಮತ ಕರೆ । ” (ಮುಸನದೋ
ಅಜೀ ಯಾ'ಲಾ, ಹದೀಸ : 4897, ಜಿ.4, ಸ. 278) (4) ದೋ ಪಹರ ಕೋ

ಕೈಕೂಲಾ (ಯಾ'ನೀ ಕುಫ ದೆರ ಲೈಟನಾ) ಮುಸ್ತಹಬ ಹೈ । (ಆಲಮಗೀರೀ,
ಜಿ. 5, ಸ.376) ಸದರೂಶಶರೀಆ, ಬದರುತ್ತರೀಕಾ ಹಝರತೆ ಅಲ್ಲಾಮಾ

ವೌಲಾನಾ ವುಫ್ಫೀ ವುಹವ್ಮುದ ಅವಜದ ಅಲೀ

ಫರಮಾನೆ ಮುಸ್ತಫಾ ﷺ ಮುಝು ಪರ ಕಸರತ ಸೆ ದುರೂದೆ ಪಾಕ ಪಡೋ ಬೆಶಕ
ತುಮ್ಮಾರಾ ಮುಝು ಪರ ದುರೂದೆ ಪಾಕ ಪಡನಾ ತುಮಾರೆ ಗುನಾಹೋ ಕೆ ಮಗ್ಫಿರ ತ ಹೈ ।

ಆ'ಝಮೀ عليه رَحْمَةُ اللَّهِ الْقَوِي ಫರಮಾತೆ ಹೈಂ : ಗಾಲಿಬನ ಯೆಹ ಉನ
ಲೋಗೋಂ ಕೆ ಲಿಯೆ ಹೋಗಾ ಜೋ ಶಬ ಬೆದಾರೀ ಕರತೆ ಹೈಂ, ರಾತ
ಮೆ ನಮಾಝ ಪಡತೆ ಜಿಕ್ರೆ ಇಲಾಹೀ ﷻ ಕರತೆ ಹೈಂ ಯಾ ಕುತುಬ ಬೀನೀ
ಯಾ ಮುತಾ-ಲಎ ಮೆ ಮಶಗೂಲ ರಹತೆ ಹೈಂ ಕಿ ಶಬ ಬೆದಾರೀ ಮೆ
ಜೋ ಧಕಾನ ಹುಈ ಕೈಲೂಲಾ ಸೆ ದಫಅ ಹೋ ಜಾವಗೀ । (ಬಹಾರೆ ಶರೀಅತ.
ಹಿಸ್ನಾ : 16, ಸ.79, ಮಕ-ತ-ಬತುಲ ಮದೀನಾ) (5) ದಿನ ಕೆ ಇಬ್ತಿದಾಈ ಹಿಸ್ನಾ
ಮೆ ಸೋನಾ ಯಾ ಮಗ್ಫರಿಬ ವ ಇಶಾ ಕೆ ದರಮಿಯಾನ ಮೆ ಸೋನಾ
ಮಕ್ರೂಹ । (ಆಲಮಗೀರೀ, ಜ. 5, ಸ. 376) (6) ಸೋನೆ ಮೆ ಮುಸತಹಬ
ಯೆಹ ಕಿ ಬಾ ತಹಾರತ ಸೋಎ ಔರ (7) ಕುಫ ದೆರ ಸೀಧೀ ಕರವಟ ಪರ
ಸೀಧೀ ಹಾಥ ಕೋ ರೂಖಿಸಾರ (ಯಾ'ನೀ ಗಾಲ) ಕೆ ನೀಚೆ ರಖಿ ಕರ
ಕಿಬ್ಲಾ ರೂ ಸೋಎ ಫಿರ ಇಸ ಕೆ ಬಾ'ದ ಬಾಈ ಕರವಟ ಪರ (ಏಞನ) (8)
ಸೋತೆ ವಕ್ತ ಕಬ್ರ ಮೆ ಸೋನೆ ಕೋ ಯಾದ ಕರೆ ಕಿ ವಹಾಂ ತನಹಾ ಸೋನಾ
ಹೋಗಾ ಸಿವಾ ಅಪನೆ ಆ'ಮಾಲ ಕೆ ಕೋಈ ಸಾಥ ನ ಹೋಗಾ (9)
ಸೋತೆ ವಕ್ತ ಯಾದೆ ಖುದಾ ಮೆ ಮಶಗೂಲ ಹೋ ತಹಲೀಲ ವ ತಸ್ಬೀಹ
ವ ತಹಮೀದ ಪಡೆ (ಯಾ'ನೀ اللَّهُمَّ إِنِّي أَسْأَلُكَ بِرَحْمَتِكَ وَأَمْرِكَ وَكَرَمِكَ وَجَلَالِكَ وَكِبْرِيَاكَ وَتَعَالَى عَمَّا يُشْرِكُونَ
ವಿದ್ ಕರತಾ ರಹೆ) ಯಹಾಂ ತಕ ಕಿ ಸೋ ಜಾವ, ಕಿ ಜಿಸ ಹಾಲತ ಪರ
ಇನಸಾನ ಸೋತಾ ಹೈ ಉಸೀ ಪರ ಉತತಾ ಹೈ ಔರ ಜಿಸ ಹಾಲತ ಪರ
ಮರತತಾ ಹೈ ಕಿಯಾಮತ ಕೆ ದಿನ ಉಸೀ ಪರ ಉತೆಗಾ (ಏಞನ) (10)
ಜಾಗನೆ ಕೆ ಬಾ'ದ ಯೆಹ ದುಆ ಪಡಿಂಯೆ :
رَبِّ السَّمَوَاتِ وَالْأَرْضِ وَالْعَرْشِ الْعَظِيمِ" (ಬುಖಾರೀ, ಜ. 4, ಸ. 196, ಹದೀಸ :6325)
ತರಜಮಾ : ತಮಾಮ ತಾ'ರೀಫೆ ಅಲ್ಲಾಹ ﷻ ಕೆ ಲಿಯೆ ಹೈಂ ಜಿಸ ನೆ

ಫರಮಾನೆ ಮುಸ್ತಫಾ ﷺ ಹೋ ಮುರುಫು ಪರ ಎಕ ಮರತಲಾ ದುರೂದ ಶರೀಫ ಪಡತಾ ಹೈ
ಅಲ್ಲಾಹ ತಆಲಾ ಉಸ ಕೆ ಲಿಯೆ ಎಕ ಕೀರಾತ ಅಜ್ಜ ಲಿಖಿತಾ ಹೈ ಔರ ಕೀರಾತ ಉಹುದ ಪಹಾಡ ಜಿತನಾ ಹೈ

ಹಮೆ ಮಾರನೆ ಕೆ ಬಾ'ದ ಜಿಂದಾ ಕಿಯಾ ಔರ ಉಸೀ ಕೀ ತರಫ ಲೌಟ
ಕರ ಜಾನಾ ಹೈ (11) ಉಸೀ ವಕ್ತ ಇಸ ಕಾ ಪಕ್ಕಾ ಇರಾದಾ ಕರೆ ಕಿ
ಪರಹೆಝ ವ ತಕ್ವಾ ಕರೆಗಾ ಕಿಸೀ ಕೋ ಸತಾವಗಾ ನಹೀ । (ಫತಾವಾ
ಆಲಮಗೀರೀ, ಜಿ. 5, ಸ. 376) (12) ಜಬ ಲಡಕೆ ಔರ ಲಡಕೀ ಕೀ ಉಮ್ರ
ದಸ¹⁰ ಸಾಲ ಕೀ ಹೋ ಜಾವ ತೋ ಉನ ಕೋ ಅಲಗ ಅಲಗ ಸುಲಾನಾ
ಚಾಹಿಯೆ ಬಲಕಿ ಇಸ ಉಮ್ರ ಕಾ ಲಡಕಾ ಇತನೆ ಬಡೆ (ಯಾ'ನೀ ಅಪನೀ
ಉಮ್ರ ಕೆ) ಲಡಕೋಂ ಯಾ (ಅಪನೆ ಸೆ ಬಡೆ) ಮದೋರ್ ಕೆ ಸಾಥ
ನ ಸೋವ (ದುರ್ಫ ಮುಖ್ತಾರ, ರದ್ದುಲ ಮುಹತಾರ, ಜಿ. 9, ಸ.629) (13) ಮಿಯಾಂ
ಬೀವೀ ಜಬ ಎಕ ಚಾರಪಾಈ ಪರ ಸೋವಂ ತೋ ದಸ ಬರಸ ಕೆ ಬಚ್ಚೆ
ಕೋ ಸಾಥ ನ ಸುಲಾವಂ, ಲಡಕಾ ಜಬ ಹದ್ದೆ ಶಹವತ ಕೋ ಪಂಹೂಚ
ಜಾವ ವೋಹ ಮರ್ದ ಕೆ ಹುಕಮ ಮೆ ಹೈ (ದುರ್ಫ ಮುಖ್ತಾರ, ಜಿ. 9, ಸ.630)
(14) ನೀಂದ ಸೆ ಬೆದಾರ ಹೋ ಕರ ಮಿಸವಾಕ ಕೀಜಿಯೆ (15) ರಾತ
ಮೆ ನೀಂದ ಸೆ ಬೆದಾರ ಹೋ ಕರ ತಹಜ್ಜುದ ಅದಾ ಕೀಜಿಯೆ ತೋ
ಬಡೀ ಸಆದತ ಹೈ । ಸಯ್ಯಿದುಲ ಮುಬಲ್ಲಿಗೀನ, ರಹಮತುಲ್ಲಿಲ ಆ-ಲಮೀನ
ﷺ ನೆ ಇರ್ಶಾದ ಫರಮಾಯಾ : “ ಫರ್ಜೋ ಕೆ
ಬಾ'ದ ಅಫ್ಝಲ ನಮಾಝ ರಾತ ಕೀ ನಮಾಝ ಹೈ । ” (ಸಹೀಹ ಮುಸ್ಲಿಮ,
ಸ. 591, ಹದೀಸ : 1163) ತರಹ ತರಹ ಕೀ ಸೆಂಕಡೋಂ ಸುನ್ನತೆಂ ಸೀಖಿನೆ
ಕೆ ಲಿಯೆ ಮಕ-ತ-ಬತುಲ ಮದೀನಾ ಕೀ ಮತ್ಬುಆ ದೋ ಕುತುಬ
“ ಬಹಾರೆ ಶರೀಅತ ” ಹಿಸ್ಸಾ 16 (312 ಸ-ಫಾತ) ನೀಝ 120 ಸ-
ಫಹಾತ ಕೀ ಕಿತಾಬ “ ಸುನ್ನತೆಂ ಔರ ಆದಾಬ ” ಹದಿಯ್ಯತನ ಹಾಸಿಲ
ಕೀಜಿಯೆ ಔರ ಪಡಿಯೆ । ಸುನ್ನತೋಂ ಕೀ ತರಬಿಯ್ಯತ ಕಾ ಎಕ ಬೆಹತರೀನ

ಫರಮಾನೆ ಮುಸ್ತಫಾ ﷺ ಜೋ ಶಖ್ಖಿ ಮುರು ಪರ ದುರೂದೆ ಪಾಕ ಪಡನಾ ಬೂಲ
ಗಯಾ ವೋಹ ಜನ್ನತ ಕಾ ರಾಸ್ತಾ ಭೂಲ ಗಯಾ ।

ಙ್ಗರೀಆ ದಾ'ವತೆ ಇಸ್ಲಾಮೀ ಕೆ ಮ-ದನೀ ಕಾಫಿಲೋಂ ಮೆ ಆಶಿಕಾನೆ
ರಸೂಲ ಕೆ ಸಾಥ ಸುನ್ನತೋಂ ಭರಾ ಸಫರ ಭೀ ಹೈ ।

ಶೀಖನೆ ಸುನ್ನತೆಂ ಕಾಫಿಲೆ ಮೆ ಚಲೋ

ಲೂಟನೆ ರಹಮತೆಂ ಕಾಫಿಲೋಂ ಮೆ ಚಲೋ

ಹೋಂಗೀ ಹಲ ಮುಶ್ಶಿಲೆ ಕಾಫಿಲೆ ಮೆ ಚಲೋ

ಪಾಟ್ಗೆ ಬ-ರ-ಕತೆಂ ಕಾಫಿಲೆ ಮೆ ಚಲೋ

صَلُّوا عَلَى الْحَبِيبِ ! صَلَّى اللَّهُ تَعَالَى عَلَيَّ مُحَمَّدٌ

ಯೆಹ ರಿಸಾಲಾ ಪಡ ಕರ ದೂಸರೆ ಕೋ ದೆ ದೀಜಿಯೆ

ಶಾದೀ ಕೀ ತಕರೀಬಾತ, ಇಜ್ಜಿಮಾಅತ, ಎ'ರಾಸ ಔರ ಜುಲೂಸೆ
ಮೀಲಾದ ವಗೈರಾ ಮೆ ಮಕ-ತ-ಬತುಲ ಮದೀನಾ ಕೆ ಶಾವಅ
ಕರ್ದಾ ರಸಾಇಲ ಔರ ಮ-ದನೀ ಫೂಲೋಂ ಪರ ಮುಶತಮಿಲ
ಪೆಮಫಲೆಟ ತಕ್ಸೀಮ ಕರ ಕೆ ಸವಾಬ ಕಮಾಇಯೆ, ಗಾಹಕೋ
ಕೋ ಬ ನಿಯ್ಯತ ಸವಾಬ ತೋಹಫೆ ಮೆ ದೆನೆ ಕೆ ಲಿಯೆ ಅಪನೀ
ದುಕಾನೋ ಪರ ಭೀ ರಸಾಇಲ ರಖಿನೆ ಕಾ ಮಾ'ಮೂಲ ಬನಾಇಯೆ,
ಅಖಿಬಾರ ಫರೋಶೋಂ ಯಾ ಬಚ್ಚೋಂ ಕೆ ಙ್ಗರೀಎ ಅಪನೆ ಮಹಲ್ಲೆ
ಕೆ ಫರ ಫರ ಮೆ ಮಾಹನಾ ಕಮ ಅಜ್ಜ ಕಮ ಏಕ ಅದದ ಸುನ್ನತೋಂ
ಭರಾ ರಿಸಾಲಾ ಯಾ ಮ-ದನೀ ಫೂಲೋಂ ಕಾ ಪೆಮಫಲೆಟ
ಪಂಹುಚಾ ಕರ ನೆಕೀ ಕೀ ದಾ'ವತ ಕೀ ಧೂಮೆ ಮಚಾಇಯೆ ।